



# ರಾಣಿಚನ್ನಮೈ ವಿಶ್ವವಿದ್ಯಾಲಯ, ಬೆಳಗಾವಿ

ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ

ಭಾಷಾಂತರ ಪಿ.ಜಿ.ಡಿಪ್ಲೊಮಾ

(P.G. Diploma in Translation)

ಪಠಕ್ರಮ ಹಾಗೂ ಕೋಸ್ಟ ಸ್ಕ್ರೀಫ್ಟ್

2020–21ನೇಯ ಸಾಲಿನಿಂದ



## ರಾಜೀ ಚನ್ನಮ್ಮೆ ವಿಶ್ವವಿದ್ಯಾಲಯ, ಬೆಳಗಾವಿ.

ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ

ಭಾಷಾಂತರ ಪಿ.ಜಿ. ಡಿಪ್ಲೊಮಾ (P.G. Diploma in Translation) ವಾರ್ಷಿಕ ಕಾರ್ಯಕ್ರಮ

ಪತ್ರಿಕೆಗಳ ಶೈಕ್ಷಿಕ	ಚೋಧನೆ ಅವಧಿ (ವಾರಕ್ಕೆ)	ಕೋರ್ / ಇಲೆಕ್ಟ್ರಿಕ್	ಕ್ರೆಡಿಟ್‌ಗಳು	ಪರೀಕ್ಷೆ ಅವಧಿ	ಗರಿಷ್ಠ ಅಂತರಾಳ	ಅಂತರಿಕ್ಷ ಗುಣಾಂಕಗಳು	ಒಟ್ಟು
1.1 ಭಾಷಾಂತರದ ಪರಿಕಲ್ಪನೆ, ಸಿದ್ಧಾಂತಗಳು	4	ಕೋರ್	4	3	80	20	100
1.2 ಭಾಷಾಂತರದ ಮಾದರಿಗಳು	4	ಕೋರ್	4	3	80	20	100
1.3 ಅನುವಾದಿತ ಮೂಲ ಪಠ್ಯಗಳು	4	ಕೋರ್	4	3	80	20	100
1.4 ಪ್ರಾಯೋಗಿಕ ಭಾಷಾಂತರ	4	ಕೋರ್	4	3	80	20	100

## ಪರ್ಯಾಕ್ರಮ

ಒಂದನೆಯ ಪತ್ರಿಕೆ – 100 ಅಂಕಗಳು (80 ಥೇರಿ ಪತ್ರಿಕೆ 20 ಆಂತರಿಕ ಗುಣಾಂಕಗಳಿಗೆ) ವಾರಕ್ಕೆ ನಾಲ್ಕು ಗಂಟೆಗಳು

### 1.1 ಭಾಷಾಂತರದ ಪರಿಕಲ್ಪನೆ, ಸಿದ್ಧಾಂತಗಳು :

ಪ್ರಸ್ತುತ ಪತ್ರಿಕೆಯು ಭಾಷಾಂತರದ ಪರಿಕಲ್ಪನೆ ಹಾಗೂ ಅದರ ಮೂಲ ನೇಲಗಳನ್ನು ಅಧ್ಯಯನ ಮಾಡುವುದಾಗಿರುತ್ತದೆ. ಭಾಷಾಂತರವು ಒಂದು ಬೌದ್ಧಿಕ ಹಾಗೂ ಭಾಷಿಕ ಚಟುವಟಿಕೆಯಾಗಿದೆ. ಈ ಹಿನ್ನೆಲೆಯನ್ನಿಟ್ಟುಕೊಂಡು ಈ ಕೆಳಗಿನ ಪರಿಕಲ್ಪನೆಗಳನ್ನು ಅಧ್ಯಯನಿಸುವುದು.

1. ಭಾಷಾಂತರ ಅರ್ಥ, ವ್ಯಾಖ್ಯೆ, ವ್ಯಾಪ್ತಿ
2. ಭಾಷಾಂತರದ ಪ್ರಾಚೀನತೆ
3. ಭಾಷಾಂತರದ ಆಕರ ಮತ್ತು ಪರಿಕರಗಳು
4. ಭಾಷಾಂತರ ಸಿದ್ಧಾಂತಗಳು
5. ಮೂಲಭಾಷೆ ಮತ್ತು ಭಾಷಾಂತರಿತ ಭಾಷೆಗಳ ಪರಿಕಲ್ಪನೆ
6. ಭಾಷಾಂತರದಲ್ಲಿ ಸಂವಹನದ ಸಾಧ್ಯತೆಗಳು
7. ಭಾಷಾಂತರದ ಅಗತ್ಯ ಕುರಿತು ಜಿಂತನೆಗಳು
8. ಅಂತರ್ ಭಾಷಾಂತರ ಮತ್ತು ಆಂತರಿಕ ಭಾಷಾಂತರ
9. ಅಂತರ್ ಸಾಂಸ್ಕೃತಿಕ ಭಾಷಾಂತರ ಮತ್ತು ಸಂಸ್ಕೃತಿಯ ಆಂತರಿಕ ಭಾಷಾಂತರ

ಎರಡನೆಯ ಪತ್ರಿಕೆ – 100 ಅಂಕಗಳು (80 ಥೇರಿ ಪತ್ರಿಕೆ 20 ಆಂತರಿಕ ಗುಣಾಂಕಗಳಿಗೆ) ವಾರಕ್ಕೆ ನಾಲ್ಕು ಗಂಟೆಗಳು

### 1.2 ಭಾಷಾಂತರದ ಮಾದರಿಗಳು:

ಪ್ರಸ್ತುತ ಪತ್ರಿಕೆಯು ಭಾಷಾಂತರದ ವಿಭಿನ್ನ ಮಾದರಿಗಳನ್ನು ಕುರಿತು ಚರ್ಚಿಸುತ್ತದೆ. ಭಾಷಾಂತರವು ದ್ವಿಭಾಷಿಕ ಚಟುವಟಿಕೆಯಾಗಿದ್ದು ಹಲವು ಮಾದರಿಗಳನ್ನು ಒಳಗೊಂಡಿರುತ್ತದೆ. ಭಾಷಾಂತರ ಪ್ರಕ್ರಿಯೆಯಲ್ಲಿ ಮಾದರಿಗಳ ಅಧ್ಯಯನವು ಪ್ರದಾನವಾಗಿ ಹಾಗೂ ಮೂರಕವಾಗಿ ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಪರಿಕಲ್ಪನೆಗಳ ಮೂಲಕ ಅಧ್ಯಯನದ ಸಾಧ್ಯತೆಗಳನ್ನು ಕಂಡುಕೊಳ್ಳಬಹುದಾಗಿದೆ.

1. ಭಾಷಾಂತರ
2. ಭಾವಾಂತರ
3. ಅನುವಾದ
4. ಅನುಕರಣೆ
5. ಅನುಸರಣೆ
6. ಅನುಸ್ಯಾಸ್ತಿ
7. ಭಾವಾನುವಾದ
8. ನೇರಾನುವಾದ
9. ಸಾರಾನುವಾದ
10. ರೂಪಾಂತರ

ಮೂರನೆಯ ಪತ್ರಿಕೆ – 100 ಅಂಕಗಳು (80 ಥೇರಿ ಪತ್ರಿಕೆ 20 ಆಂತರಿಕ ಗುಣಾಂಕಗಳಿಗೆ) ವಾರಕ್ಕೆ ನಾಲ್ಕು ಗಂಟೆಗಳು

### 1.3 ಅನುವಾದಿತ ಮೂರು ಪರ್ಯಾಕ್ರಮೆಗಳು :

ಕನ್ನಡಕ್ಕೆ ಅನುವಾದಗೊಂಡ ವಿಭಿನ್ನ ಪರಿಸರದ ಸಾಂಸ್ಕೃತಿಕ ಪರ್ಯಾಕ್ರಮೆಗಳನ್ನು ಕನ್ನಡದಲ್ಲಿ ಅಧ್ಯಯನಿಸುವ ಮೂಲಕ ಭಾಷಾಂತರ ಪ್ರಕ್ರಿಯೆಯನ್ನು ಅಧ್ಯೋತ್ಸಾಹಿಕೊಳ್ಳಬಹುದಿದ್ದು ಈ ಕೆಳಗಿನ ಮೂರು ಪರ್ಯಾಕ್ರಮೆಗಳನ್ನು ಅಧ್ಯಯನಿಸುವುದು.

1. ಏಜಾಕ್ಸ್ - (ಅನು) ಸುಜನಾ
2. ಪಾಪದ ಮೂಗಳು - (ಅನು) ಲಂಕೇಶ
3. ಮೇಷಧೂತ - (ಅನು) ದ.ರಾ. ಜೀಂಡೆ

#### 1.4 ಪ್ರಾಯೋಗಿಕ ಭಾಷಾಂತರ

ಪ್ರಸ್ತುತ ಪತ್ರಿಕೆಯಲ್ಲಿ ಭಾರತೀಯ ಮತ್ತು ವಿದೇಶಿ ಭಾಷೆಗಳ ನಡುವಿನ ಕೊಡು-ಕೊಳ್ಳುವಿಕೆ ಅಲ್ಲದೇ ಭಾಷಾಂತರ ಸಾಧ್ಯತೆಗಳನ್ನು ಕುರಿತು ಪ್ರಾಯೋಗಿಕವಾಗಿ ಅಧ್ಯಯನಿಸುವುದು. ಇದರಲ್ಲಿ ಬೋಧಕರು ಕೆಲವು ಪದಗಳನ್ನು, ವಾಕ್ಯಗಳನ್ನು ಹಾಗೂ ವಿಂಡಿಕೆಗಳನ್ನು (ಪ್ರಾರ್ಥಾ) ಭಾಷಾಂತರಕ್ಕೆ ನೀಡಿ ಪ್ರಾಯೋಗಿಕವಾಗಿ ತರಬೇತುಗೊಳಿಸುವುದು. ಈ ಕೆಳಗಿನ ವಿಧಾನಗಳ ಭಾಷಾಂತರ ಮಾದರಿಗಳನ್ನು ರೂಢಿಸುವುದು ಹಾಗೂ ಅಧ್ಯಯನಿಸುವುದು.

ಭಾಷಾಂತರ, ಭಾವಾಂತರ, ಅನುವಾದ, ಅನುಕರಣೆ, ಅನುಸರಣೆ, ಅನುಸ್ಯಾಸ್ತಿ, ಭಾವಾನುವಾದ, ನೇರಾನುವಾದ, ಸಾರಾನುವಾದ, ರೂಪಾಂತರ, ಯಂತ್ರಾನುವಾದ, ಮಾನವಾನುವಾದ, ಸಹಭಾಷಾಂತರ, ಸಮೂಹ ಭಾಷಾಂತರ

#### ಪರಾಮರ್ಶನ ಗ್ರಂಥಗಳು

1. ಭಾಷಾಂತರ ಸಾಂಸ್ಕೃತಿಕ ನೆಲೆಗಳು-(ಸಂ) ಕರೀಗೌಡ ಬೀಚನಹಳ್ಳಿ
2. ಅನುವಾದ ಕಲೆ : ಜೆ. ಎಸ್. ಕುಲ್ಳಿ
3. ಭಾಷಾಂತರ- ಓ. ಎಲ್. ನಾಗರ್ಭಾಷಣಾಸ್ವಾಮಿ
4. ಭಾಷಾಂತರ ಕಲೆ- ಪ್ರಥಾನ ಗುರುದತ್ತ
5. ಬಯಲು ಆಲಯ- ಕೇರಿನಾಥ ಕುರ್ತಾಕೋಟಿ
6. ಭಾಷಾಂತರ ಸಾರಭ - ಲಕ್ಷ್ಮೀನಾರಾಯಣ ಅರೋರಾ
7. ನಾಗವಲ್ಲಿ - ಎಚ್.ಎಲ್.ನಾಗೇಗೌಡರ ಅಭಿನಂದನಾ ಗ್ರಂಥ
8. ಶೇಕ್ಕಾಸ್ತಿಯರ್ - ಎರಡು ಸಂಸ್ಕೃತಿಗಳಲ್ಲಿ - ರಾಮಚಂದ್ರದೇವ
9. ಶೇಕ್ಕಾಸ್ತಿಯರ್ - ಎ.ಎನ್.ಮೂರ್ತಿರಾವ್
10. ವಸಾಹತುಶಾಹಿ ಪ್ರಜ್ಞೆ ಮತ್ತು ವಿಮೋಚನೆ- ರಹಮತ್ ತರಿಕೆ
11. ರೂಪಸ್ವರೂಪ - ವಿಶ್ವಲರಾವ್ ಗಾಯಕವಾಡ್
12. ಕನ್ನಡ ಹಸ್ತಪ್ರತಿಗಳು ಮತ್ತು ಸಾಪ್ತವೇರ್ ತಂತ್ರಜ್ಞಾನ - ವಿರೇಶ ಬಡಿಗೇರ
13. ಕಂಪ್ಯೂಟರ್ ಮೂಲತತ್ವಗಳು ಮತ್ತು ಮೌಗ್ರಾಂ ರಚನೆ - ಆರ್. ಶ್ರೀಧರ
14. ಕನ್ನಡದಲ್ಲಿ ಗಣಕ್ಕೆಯೆ - ನಾರಾಯಣಮೂರ್ತಿ
15. ದೇಶಿ ಭಾಷೆ ಸಂಸ್ಕೃತಿಗಳ ಮೇಲೆ ಕಂಪ್ಯೂಟರ್ ಬೆಳವಣಿಗೆಯ ಪರಿಣಾಮಗಳು - ಕೆ.ವಿ.ನಾರಾಯಣ

## ಪ್ರಶ್ನೆ ಪತ್ರಿಕೆ ಮಾದರಿ

ಒಟ್ಟು ಅಂಕಗಳು – 80

ಪರೀಕ್ಷೆಯ ವರ್ಷ 3 ಗಂಟೆಗಳು

1. ಮೊದಲನೆಯ ಪ್ರಬಂಧ ಮಾದರಿಯ ಪ್ರಶ್ನೆ  
ಅಥವಾ  
ಮೊದಲನೆಯ ಪ್ರಬಂಧ ಮಾದರಿಯ ಪ್ರಶ್ನೆಗೆ ಪಯೋಂಯ ಪ್ರಶ್ನೆ  
–15 ಅಂಕಗಳು
2. ಎರಡನೆಯ ಪ್ರಬಂಧ ಮಾದರಿಯ ಪ್ರಶ್ನೆ  
ಅಥವಾ  
ಎರಡನೆಯ ಪ್ರಬಂಧ ಮಾದರಿಯ ಪ್ರಶ್ನೆಗೆ ಪಯೋಂಯ ಪ್ರಶ್ನೆ  
–15 ಅಂಕಗಳು
3. ಮೂರನೆಯ ಪ್ರಬಂಧ ಮಾದರಿಯ ಪ್ರಶ್ನೆ  
ಅಥವಾ  
ಮೂರನೆಯ ಪ್ರಬಂಧ ಮಾದರಿಯ ಪ್ರಶ್ನೆಗೆ ಪಯೋಂಯ ಪ್ರಶ್ನೆ  
–15 ಅಂಕಗಳು
4. ನಾಲ್ಕನೆಯ ಪ್ರಬಂಧ ಮಾದರಿಯ ಪ್ರಶ್ನೆ  
ಅಥವಾ  
ನಾಲ್ಕನೆಯ ಪ್ರಬಂಧ ಮಾದರಿಯ ಪ್ರಶ್ನೆಗೆ ಪಯೋಂಯ ಪ್ರಶ್ನೆ  
–15 ಅಂಕಗಳು
5. ಐದನೆಯ ಪ್ರಶ್ನೆಯಲ್ಲಿ ಆರು ಅಡಿಟಿಪ್ರಾರ್ನೆಗಳನ್ನು ನೀಡಿ ನಾಲ್ಕನ್ನು ಬರೆಯಲು ತಿಳಿಸುವುದು  
(ಪ್ರತಿ ಟಿಪ್ಪಣಿಗೆ 5 ಅಂಕಗಳು)  
– 20 ಅಂಕಗಳು